

# ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರು.

(ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ)

ಫೋನ್ ನಂ: 0821 - 2417106  
ಫ್ಯಾಕ್ಸ್ ನಂ: 0821 - 2417105  
e-mail:fa@cescmysore.org  
CIN:U40109KA2004SGCO35177



ನಿಗಮ ಕಾರ್ಯಾಲಯ,  
ನಂ.29, ವಿಜಯ ನಗರ 2ನೇ ಹಂತ,  
ಹಿನಕಲ್, ಮೈಸೂರು.570017.

ಕ್ರಮಾಂಕ:ಮುಆಆ/ಪವ/ಉಪವ್ಯ(ತೆರಿಗೆ)/ಸಪವ್ಯ(ತೆ)/ಹಿಸ(ತೆ)17-18/CYS-1381

ದಿನಾಂಕ: 03 FEB 2018

ಗೆ,

ಮುಖ್ಯ ಇಂಜಿನಿಯರ್ (ವಿ) ವಲಯ ಕಛೇರಿ,  
ಎಲ್ಲಾ ಅಧೀಕ್ಷಕ ಇಂಜಿನಿಯರ್(ವಿ), ಕಾ ಮತ್ತು ಪಾ ವೃತ್ತ,  
ಎಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್(ವಿ),ಕಾ ಮತ್ತು ಪಾ ವಿಭಾಗ,  
ಸಹಾಯಕ ಪ್ರಧಾನ ವ್ಯವಸ್ಥಾಪಕರು (ಆಂ ನಿ) ನಿಗಮ ಕಛೇರಿ,  
ಚಾವಿಸನಿನಿ.

ಮಾನ್ಯರೇ,

ವಿಷಯ:- ಜಿ.ಎಸ್.ಟಿ ಸರಕು ಮತ್ತು ಸೇವಾ ತೆರಿಗೆಗಳ ಕಾಯ್ದೆಯಡಿಯಲ್ಲಿ ತೆರಿಗೆ ಮುರುಗಡೆ ಪ್ರಾಧಿಕಾರಗಳು(TDS Authorities) ನೋಂದಣಿ ಪಡೆಯುವ ಬಗ್ಗೆ.

ಉಲ್ಲೇಖ:-1)ಸಹಾಯಕ ಆಯುಕ್ತರು ಸ್ಥಳೀಯ ಜಿ.ಎಸ್.ಟಿ-190 ಮೈಸೂರು ರವರ ಪತ್ರ ಸಂಖ್ಯೆ:

ರಾತೆಸಆ/ಎಲ್.ಜಿ.ಎಸ್.ಟಿ ಓ-190/ಮೈ/17-18

2)ಸರ್ಕಾರದ ಅಧೀನ ಕಾರ್ಯದರ್ಶಿ ರವರ ಪತ್ರ ಸಂಖ್ಯೆ:ಇಎನ್03/ಪಿಎಸಾರ್/2018

ದಿನಾಂಕ:08.01.2018.

\*\*\*\*\*

ಉಲ್ಲೇಖಿತ ಪತ್ರಗಳನ್ನು ಈ ಪತ್ರದೊಂದಿಗೆ ಲಗತ್ತಿಸಿದೆ. ಸದರಿ ಪತ್ರಗಳು ಸ್ವಯಂ ವೇದ್ಯವಾಗಿರುತ್ತದೆ. ಜಿ.ಎಸ್.ಟಿ ಕಾಯ್ದೆಯ ಸೆಕ್ಷನ್ (51) ಹಾಗೂ (52)ರ ಅನ್ವಯ ಹಾಗೂ ಜಿ.ಎಸ್.ಟಿ ಕಾಯ್ದೆಯ ನಿಯಮಗಳನ್ವಯ ಬಟಾವಾಡೆ ಅಧಿಕಾರಿಗಳು ಒಳಮುಖ ಪೂರೈಕೆಗೆ ಸಂಬಂಧಿಸಿದ (Inward Supply) ಹುಂಡಿಯನ್ನು ತಮ್ಮ ಹಂತದಲ್ಲೇ ಪಾಸುಮಾಡುವ ಸಂದರ್ಭದಲ್ಲಿ, ಅನ್ವಯಿಸುವ ದರಗಳಲ್ಲಿ ತೆರಿಗೆ ಮುರುಗಡೆ ಮಾಡಬೇಕಾಗಿರುತ್ತದೆ. ಹಾಗೂ ಹಾಗೆ ಮುರುಗಡೆ ಮಾಡಿದ ತೆರಿಗೆಯನ್ನು ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ವಿದ್ಯುನ್ಮಾನ ವ್ಯವಸ್ಥೆಯ ಮೂಲಕವೇ ಪಾವತಿ(E-payment) ಮಾಡಿ, ರಿಟರ್ನ್ಸ್ ಫೈಲಿಂಗ್ ಮಾಡಬೇಕಾಗಿರುತ್ತದೆ. ಹಾಗೂ ಈ ಸಂಬಂಧ ಜಿ.ಎಸ್.ಟಿ ಕಾಯ್ದೆಯ ಸೆಕ್ಷನ್ (24)ರ ಅನ್ವಯ ಕಡ್ಡಾಯವಾಗಿ ನೋಂದಣಿಯನ್ನು ಪಡೆಯಬೇಕಾಗಿರುತ್ತದೆ.

ಚಾವಿಸನಿನಿಯ ಎಲ್ಲಾ ಬಟಾವಾಡೆ ಅಧಿಕಾರಿಗಳು ತಮ್ಮ ಕಛೇರಿ ವ್ಯಾಪ್ತಿಯಲ್ಲಿ ಬರುವ ರಾಜ್ಯ ತೆರಿಗೆ ಸಹಾಯಕ ಆಯುಕ್ತರು, ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿಯನ್ನು ಮುದ್ದಂ ಸಂಪರ್ಕಿಸಿ, ತಮ್ಮ ಹಂತದಲ್ಲೇ ನಿಗಮದ ಜಿ.ಎಸ್.ಟಿ ನೋಂದಣಿ ಸಂಖ್ಯೆಯಾದ "29AACCC6636P1ZI" ರಡಿಯಲ್ಲಿ ಪ್ರತ್ಯೇಕವಾಗಿ ಟಿ.ಡಿ.ಎಸ್ ನೋಂದಣಿಯನ್ನು ತುರ್ತಾಗಿ ಪಡೆಯುತ್ತಿದ್ದು, ಹಾಗೂ ಅದರ ಮಾಹಿತಿಯನ್ನು ಈ ಕಛೇರಿಗೆ ಸಲ್ಲಿಸತಕ್ಕದ್ದು.

ಪು.ತಿ.ನೋ

ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳೆ ನೇರ ಹೊಣೆಗಾರರಾಗಿರುತ್ತಾರೆ. ಹಾಗೂ ಹೆಚ್ಚಿನ ವಿವರಗಳಿಗೆ ಈ ಕಛೇರಿಯನ್ನು ಸಂಪರ್ಕಿಸಲು ಸೂಚಿಸಿದೆ.

ತಮ್ಮ ವಿಶ್ವಾಸಿ,

*Seema*

ಮುಖ್ಯ ಆರ್ಥಿಕ ಅಧಿಕಾರಿ.



ಕರ್ನಾಟಕ ಸರ್ಕಾರ



ಸಂಖ್ಯೆ: ಇಎನ್ 03 ಪಿಎಸ್‌ಆರ್ 2018

ದಿನಾಂಕ: 08.01.2018.

ಲಗತ್ತು: 1

ಇಂದ,

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,  
ಇಂಧನ ಇಲಾಖೆ, ಕರ್ನಾಟಕ ಸರ್ಕಾರ,  
ಬೆಂಗಳೂರು.



ಕರ್ನಾಟಕ ಸರ್ಕಾರದ ಸಚಿವಾಲಯ	
ಪ್ರ.ಪ. (ಸಂಖ್ಯೆ 1)	
ಉ.ಪ.ಪ. (ಸಂಖ್ಯೆ 1)	
ಉ.ಪ.ಪ. (ಸಂಖ್ಯೆ 2)	
ಉ.ಪ.ಪ. (ಸಂಖ್ಯೆ 3)	
ಉ.ಪ.ಪ. (ಸಂಖ್ಯೆ 4)	
ಉ.ಪ.ಪ. (ಸಂಖ್ಯೆ 5)	
ಉ.ಪ.ಪ. (ಸಂಖ್ಯೆ 6)	
ಉ.ಪ.ಪ. (ಸಂಖ್ಯೆ 7)	
ಉ.ಪ.ಪ. (ಸಂಖ್ಯೆ 8)	
ಉ.ಪ.ಪ. (ಸಂಖ್ಯೆ 9)	
ಉ.ಪ.ಪ. (ಸಂಖ್ಯೆ 10)	
ಉ.ಪ.ಪ. (ಸಂಖ್ಯೆ 11)	
ಉ.ಪ.ಪ. (ಸಂಖ್ಯೆ 12)	
ಉ.ಪ.ಪ. (ಸಂಖ್ಯೆ 13)	
ಉ.ಪ.ಪ. (ಸಂಖ್ಯೆ 14)	
ಉ.ಪ.ಪ. (ಸಂಖ್ಯೆ 15)	
ಉ.ಪ.ಪ. (ಸಂಖ್ಯೆ 16)	
ಉ.ಪ.ಪ. (ಸಂಖ್ಯೆ 17)	
ಉ.ಪ.ಪ. (ಸಂಖ್ಯೆ 18)	
ಉ.ಪ.ಪ. (ಸಂಖ್ಯೆ 19)	
ಉ.ಪ.ಪ. (ಸಂಖ್ಯೆ 20)	
ಉ.ಪ.ಪ. (ಸಂಖ್ಯೆ 21)	
ಉ.ಪ.ಪ. (ಸಂಖ್ಯೆ 22)	
ಉ.ಪ.ಪ. (ಸಂಖ್ಯೆ 23)	
ಉ.ಪ.ಪ. (ಸಂಖ್ಯೆ 24)	
ಉ.ಪ.ಪ. (ಸಂಖ್ಯೆ 25)	
ಉ.ಪ.ಪ. (ಸಂಖ್ಯೆ 26)	
ಉ.ಪ.ಪ. (ಸಂಖ್ಯೆ 27)	
ಉ.ಪ.ಪ. (ಸಂಖ್ಯೆ 28)	
ಉ.ಪ.ಪ. (ಸಂಖ್ಯೆ 29)	
ಉ.ಪ.ಪ. (ಸಂಖ್ಯೆ 30)	
ಉ.ಪ.ಪ. (ಸಂಖ್ಯೆ 31)	
ಉ.ಪ.ಪ. (ಸಂಖ್ಯೆ 32)	
ಉ.ಪ.ಪ. (ಸಂಖ್ಯೆ 33)	
ಉ.ಪ.ಪ. (ಸಂಖ್ಯೆ 34)	
ಉ.ಪ.ಪ. (ಸಂಖ್ಯೆ 35)	
ಉ.ಪ.ಪ. (ಸಂಖ್ಯೆ 36)	
ಉ.ಪ.ಪ. (ಸಂಖ್ಯೆ 37)	
ಉ.ಪ.ಪ. (ಸಂಖ್ಯೆ 38)	
ಉ.ಪ.ಪ. (ಸಂಖ್ಯೆ 39)	
ಉ.ಪ.ಪ. (ಸಂಖ್ಯೆ 40)	
ಉ.ಪ.ಪ. (ಸಂಖ್ಯೆ 41)	
ಉ.ಪ.ಪ. (ಸಂಖ್ಯೆ 42)	
ಉ.ಪ.ಪ. (ಸಂಖ್ಯೆ 43)	
ಉ.ಪ.ಪ. (ಸಂಖ್ಯೆ 44)	
ಉ.ಪ.ಪ. (ಸಂಖ್ಯೆ 45)	
ಉ.ಪ.ಪ. (ಸಂಖ್ಯೆ 46)	
ಉ.ಪ.ಪ. (ಸಂಖ್ಯೆ 47)	
ಉ.ಪ.ಪ. (ಸಂಖ್ಯೆ 48)	
ಉ.ಪ.ಪ. (ಸಂಖ್ಯೆ 49)	
ಉ.ಪ.ಪ. (ಸಂಖ್ಯೆ 50)	
ಉ.ಪ.ಪ. (ಸಂಖ್ಯೆ 51)	
ಉ.ಪ.ಪ. (ಸಂಖ್ಯೆ 52)	
ಉ.ಪ.ಪ. (ಸಂಖ್ಯೆ 53)	
ಉ.ಪ.ಪ. (ಸಂಖ್ಯೆ 54)	
ಉ.ಪ.ಪ. (ಸಂಖ್ಯೆ 55)	
ಉ.ಪ.ಪ. (ಸಂಖ್ಯೆ 56)	
ಉ.ಪ.ಪ. (ಸಂಖ್ಯೆ 57)	
ಉ.ಪ.ಪ. (ಸಂಖ್ಯೆ 58)	
ಉ.ಪ.ಪ. (ಸಂಖ್ಯೆ 59)	
ಉ.ಪ.ಪ. (ಸಂಖ್ಯೆ 60)	
ಉ.ಪ.ಪ. (ಸಂಖ್ಯೆ 61)	
ಉ.ಪ.ಪ. (ಸಂಖ್ಯೆ 62)	
ಉ.ಪ.ಪ. (ಸಂಖ್ಯೆ 63)	
ಉ.ಪ.ಪ. (ಸಂಖ್ಯೆ 64)	
ಉ.ಪ.ಪ. (ಸಂಖ್ಯೆ 65)	
ಉ.ಪ.ಪ. (ಸಂಖ್ಯೆ 66)	
ಉ.ಪ.ಪ. (ಸಂಖ್ಯೆ 67)	
ಉ.ಪ.ಪ. (ಸಂಖ್ಯೆ 68)	
ಉ.ಪ.ಪ. (ಸಂಖ್ಯೆ 69)	
ಉ.ಪ.ಪ. (ಸಂಖ್ಯೆ 70)	
ಉ.ಪ.ಪ. (ಸಂಖ್ಯೆ 71)	
ಉ.ಪ.ಪ. (ಸಂಖ್ಯೆ 72)	
ಉ.ಪ.ಪ. (ಸಂಖ್ಯೆ 73)	
ಉ.ಪ.ಪ. (ಸಂಖ್ಯೆ 74)	
ಉ.ಪ.ಪ. (ಸಂಖ್ಯೆ 75)	
ಉ.ಪ.ಪ. (ಸಂಖ್ಯೆ 76)	
ಉ.ಪ.ಪ. (ಸಂಖ್ಯೆ 77)	
ಉ.ಪ.ಪ. (ಸಂಖ್ಯೆ 78)	
ಉ.ಪ.ಪ. (ಸಂಖ್ಯೆ 79)	
ಉ.ಪ.ಪ. (ಸಂಖ್ಯೆ 80)	
ಉ.ಪ.ಪ. (ಸಂಖ್ಯೆ 81)	
ಉ.ಪ.ಪ. (ಸಂಖ್ಯೆ 82)	
ಉ.ಪ.ಪ. (ಸಂಖ್ಯೆ 83)	
ಉ.ಪ.ಪ. (ಸಂಖ್ಯೆ 84)	
ಉ.ಪ.ಪ. (ಸಂಖ್ಯೆ 85)	
ಉ.ಪ.ಪ. (ಸಂಖ್ಯೆ 86)	
ಉ.ಪ.ಪ. (ಸಂಖ್ಯೆ 87)	
ಉ.ಪ.ಪ. (ಸಂಖ್ಯೆ 88)	
ಉ.ಪ.ಪ. (ಸಂಖ್ಯೆ 89)	
ಉ.ಪ.ಪ. (ಸಂಖ್ಯೆ 90)	
ಉ.ಪ.ಪ. (ಸಂಖ್ಯೆ 91)	
ಉ.ಪ.ಪ. (ಸಂಖ್ಯೆ 92)	
ಉ.ಪ.ಪ. (ಸಂಖ್ಯೆ 93)	
ಉ.ಪ.ಪ. (ಸಂಖ್ಯೆ 94)	
ಉ.ಪ.ಪ. (ಸಂಖ್ಯೆ 95)	
ಉ.ಪ.ಪ. (ಸಂಖ್ಯೆ 96)	
ಉ.ಪ.ಪ. (ಸಂಖ್ಯೆ 97)	
ಉ.ಪ.ಪ. (ಸಂಖ್ಯೆ 98)	
ಉ.ಪ.ಪ. (ಸಂಖ್ಯೆ 99)	
ಉ.ಪ.ಪ. (ಸಂಖ್ಯೆ 100)	

ಗೆ,

ವ್ಯವಸ್ಥಾಪಕ ನಿರ್ದೇಶಕರು,  
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ,  
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ,  
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ನಿಯಮಿತ,  
ಕರ್ನಾಟಕ ಸೌರ ವಿದ್ಯುತ್ ಅಭಿವೃದ್ಧಿ ನಿಗಮ ನಿಯಮಿತ  
ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ,  
ಮಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ,  
ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ನಿಯಮಿತ,  
ಗುಲ್ಬರ್ಗಾ ವಿದ್ಯುತ್ ಸರಬರಾಜು ನಿಗಮ ನಿಯಮಿತ,  
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿ,  
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ,

ಮಾನ್ಯರೆ,

ವಿಷಯ:- ಸರಕು ಮತ್ತು ಸೇವಾ ತೆರಿಗೆಗಳ ಕಾಯ್ದೆಯಡಿಯಲ್ಲಿ ತೆರಿಗೆ ಮುರುಗಡೆ ಪ್ರಾಧಿಕಾರಗಳು (TDS Authorities) ನೊಂದಣಿ ಪಡೆಯುವ ಬಗ್ಗೆ.

ಉಲ್ಲೇಖ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆರವರ ಅ.ಸ. ಪತ್ರ ಸಂಖ್ಯೆ: ಆಇ 58 ಸಿಎಸ್‌ಎಲ್ 2017 ದಿನಾಂಕ; 02.01.2018

\* \* \*

ಸರಕು ಮತ್ತು ಸೇವಾ ತೆರಿಗೆಗಳ ಕಾಯ್ದೆಯಡಿಯಲ್ಲಿ ತೆರಿಗೆ ಮುರುಗಡೆ ಪ್ರಾಧಿಕಾರಗಳು ಕಡ್ಡಾಯವಾಗಿ ನೊಂದಣಿ ಪಡೆಯಬೇಕಾಗಿರುತ್ತದೆ. ಅಪರ ಮುಖ್ಯ ಕಾರ್ಯದರ್ಶಿಗಳು ಆರ್ಥಿಕ ಇಲಾಖೆರವರ ಅರೆ ಸರ್ಕಾರಿ ಪತ್ರ ದಿನಾಂಕ: 02.01.2018ರಲ್ಲಿ ತೆರಿಗೆ ಮುರುಗಡೆ ಪ್ರಾಧಿಕಾರಗಳ ನೊಂದಣಿಯು ಬಹಳ ಮಂದ ಗತಿಯಲ್ಲಿ ಸಾಗಿದೆಯೆಂದು ತಿಳಿಸಿರುತ್ತಾರೆ.


ಈ ತೆರಿಗೆ ಮುರುಗಡೆಯ ವಿಷಯದಲ್ಲಿ ಪ್ರಾಧಿಕಾರಗಳು ವಹಿಸಬಹುದಾದ ಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ ಹೆಚ್ಚಿನ ಮಾಹಿತಿಗೆ ಸರ್ಕಾರ ಈ ಉದ್ದೇಶಕ್ಕಾಗಿ ನೇಮಿಸಿರುವ ನೋಡಲ್ ಅಧಿಕಾರಿಯನ್ನು ಸಂಪರ್ಕಿಸುವಂತೆ ತಿಳಿಸಿರುತ್ತಾರೆ. ಶ್ರೀ. ಹೆಚ್.ವಿ. ವಿಶು, ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು (ಮಾನವ ಸಂಪನ್ಮೂಲ ಅಭಿವೃದ್ಧಿ), ವಾಣಿಜ್ಯ ತೆರಿಗೆ ಕಾರ್ಯಾಲಯ, ಗಾಂಧಿನಗರ, ಬೆಂಗಳೂರು-560 009 ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದೆ.

ನೋಡಲ್ ಅಧಿಕಾರಿಯ ವಿವರ ಈ ಪತ್ರಕ್ಕೆ ಲಗತ್ತಿಸಿರುವ ಅಪರ ಮುಖ್ಯಕಾರ್ಯದರ್ಶಿರವರ ಆರಸರ್ಕಾರಿ ಪತ್ರದಲ್ಲಿ ಒದಗಿಸಿದೆ.

ಸರಕು ಮತ್ತು ಸೇವಾ ತೆರಿಗೆಗಳ ಕಾಯ್ದೆಯಡಿ ತೆರಿಗೆ ಮುರುಗಡೆ ಪ್ರಾಧಿಕಾರಗಳು ಇಂಧನ ಇಲಾಖೆಯ ವ್ಯಾಪ್ತಿಯಲ್ಲಿಯೂ ಇದ್ದು, ಈ ಪ್ರಾಧಿಕಾರಗಳು ಈಗಾಗಲೇ ನೊಂದಣಿ ಮಾಡಿಸಿರಬಹುದೆಂದು ಸರ್ಕಾರ ನಿರೀಕ್ಷಿಸಿದೆ. ನೊಂದಣಿ ಮಾಡಿಸದೇ ಇರುವ ಪ್ರಾಧಿಕಾರಗಳು ನೊಂದಣಿ ಮಾಡಿಸಲು ಕ್ರಮವಹಿಸಲು ಸರ್ಕಾರ ಕೋರಿದೆ.

ಇಂಧನ ವಲಯದ ಸರಕು ಮತ್ತು ಸೇವಾ ತೆರಿಗೆಗಳ ಕಾಯ್ದೆಯಡಿ ತೆರಿಗೆ ಮುರುಗಡೆ ಪ್ರಾಧಿಕಾರಗಳು ನೊಂದಣಿ ಮಾಡಿಸದಿದ್ದಲ್ಲಿ ಕೂಡಲೇ ನೊಂದಣಿ ಮಾಡಿಸಲು ಕ್ರಮವಹಿಸಲು ಕೋರಿದೆ. ನೊಂದಣಿಯನ್ನು ಮಾಡಿಸಿರಲಿ ಅಥವಾ ಹೊಸದಾಗಿ ಮಾಡುವ ಪ್ರಕ್ರಿಯೆಯನ್ನು ಕೈಗೊಂಡಿರಲಿ, ನೊಂದಣಿಯಾಗಿರುವುದನ್ನು ಸರ್ಕಾರಕ್ಕೆ ಕೂಡಲೇ ವಿವರಗಳೊಂದಿಗೆ ತಿಳಿಸುವಂತೆ ಕೋರಲು ನಿರ್ದೇಶಿತನಾಗಿದ್ದೇನೆ.

ತಮ್ಮ ವಿಶ್ವಾಸಿ

  
(ಬಿ.ವಿ.ಶ್ರೀನಿವಾಸಯ್ಯ)

ಸರ್ಕಾರದ ಅಧೀನ ಕಾರ್ಯದರ್ಶಿ  
ಇಂಧನ ಇಲಾಖೆ



ಕರ್ನಾಟಕ ಸರ್ಕಾರ

ದೂರವಾಣಿ : 080-22252078

080-22033749

ಫ್ಯಾಕ್ಸ್ : 080-22256360

e-mail: prs-fd@karnataka.gov.in

ಕೊಠಡಿ ಸಂಖ್ಯೆ 255, 2ನೇ ಮಹಡಿ,

ವಿಧಾನ ಸೌಧ,

ಬೆಂಗಳೂರು-560001.

ಬಿ.ವಿ.ಎನ್. ಪ್ರಸಾದ್  
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು  
ಆರ್ಥಿಕ ಇಲಾಖೆ

ಅ.ಸ. ಪತ್ರ. ಸಂ:ಆಇ 58 ಸಿಎಸ್‌ಎಲ್ 2017

2ನೇ ಜನವರಿ, 2018

ಪ್ರಿಯ ರವಿಕುಮಾರ್ ರವರೆ,

ವಿಷಯ: ಸರಕು ಮತ್ತು ಸೇವಾ ತೆರಿಗೆಗಳ ಕಾಯ್ದೆಯಡಿಯಲ್ಲಿ ತೆರಿಗೆ ಮುರುಗಡೆ  
ಪ್ರಾಧಿಕಾರಗಳು (TDS Authorities) ನೋಂದಣಿ ಪಡೆಯುವ ಬಗ್ಗೆ.

\*\*\*\*\*

ಸರಕು ಮತ್ತು ಸೇವಾ ತೆರಿಗೆ ಕಾನೂನು ದೇಶಾದ್ಯಂತ ದಿನಾಂಕ: 01-07-2017ರಿಂದ ಜಾರಿಗೆ ಬಂದಿರುತ್ತದೆ. ಸರಕು ಮತ್ತು ಸೇವಾ ತೆರಿಗೆಯು ಕೇಂದ್ರ ಮತ್ತು ರಾಜ್ಯಗಳೆರಡೂ ಏಕ ಕಾಲಕ್ಕೆ ಒಂದೇ ತೆರಿಗೆ ವ್ಯಾಪ್ತಿ ಅಥವಾ ನೆಲೆಗಟ್ಟಿನಲ್ಲಿ ಸರಕು ಮತ್ತು ಸೇವೆಗಳ ಮೇಲೆ ವಿಧಿಸುವ ದ್ವಿಮುಖ ತೆರಿಗೆಯಾಗಿರುತ್ತದೆ. ಕರ್ನಾಟಕ ಸರಕು ಮತ್ತು ಸೇವಾ ತೆರಿಗೆಗಳ ಕಾಯ್ದೆ 2017ರ ಕಲಂ 24ರ ಅಡಿಯಲ್ಲಿ ತೆರಿಗೆ ಮುರುಗಡೆ ಮಾಡುವ ಪ್ರಾಧಿಕಾರಗಳು ಕಡ್ಡಾಯವಾಗಿ ನೋಂದಣಿ ಪಡೆಯಬೇಕಾಗಿರುತ್ತದೆ. ರಾಜ್ಯದಲ್ಲಿ 5,500ಕ್ಕೂ ಹೆಚ್ಚು ತೆರಿಗೆ ಮುರುಗಡೆ ಪ್ರಾಧಿಕಾರಗಳಿದ್ದು ನೋಂದಣಿಯು ಬಹಳ ಮಂದಗತಿಯಲ್ಲಿ ಸಾಗುತ್ತಿದೆ. ಇಲ್ಲಿಯವರೆವಿಗೆ ಕೇವಲ 347 ತೆರಿಗೆ ಮುರುಗಡೆ ಪ್ರಾಧಿಕಾರಗಳು ಮಾತ್ರ ನೋಂದಣಿ ಪಡೆದಿರುತ್ತವೆ.

ದಿನಾಂಕ: 01-07-2017 ರಿಂದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯು ಜಾರಿಗೆ ಬಂದಿದ್ದರೂ ಸಹ, ವಾಣಿಜ್ಯ ತೆರಿಗೆ ಇಲಾಖೆಯ ಸುತ್ತೋಲೆ ಸಂಖ್ಯೆ 07 / 2017-18 ದಿನಾಂಕ: 18-07-2017ರನ್ವಯ ಮುಂದಿನ ಆದೇಶದವರೆಗೆ ತೆರಿಗೆ ಮುರುಗಡೆ ಮಾಡಬಾರದೆಂದು ಸ್ಪಷ್ಟೀಕರಣ ನೀಡಲಾಗಿದೆ. ಆದಾಗ್ಯೂ ಕೆಲವು ತೆರಿಗೆ ಮುರುಗಡೆ ಪ್ರಾಧಿಕಾರಿಗಳು ಮೂಲದಲ್ಲಿ ತೆರಿಗೆ ಮುರುಗಡೆ ಮಾಡಿದ್ದು ಸರ್ಕಾರಕ್ಕೆ ಪಾವತಿ ಮಾಡಲಾಗದೆ ತೆರಿಗೆ ಮೊತ್ತವನ್ನು ಹಾಗೆಯೇ ಉಳಿಸಿಕೊಂಡಿರುತ್ತಾರೆ ಅಥವಾ ತಪ್ಪು ಲೆಕ್ಕ ಶೀರ್ಷಿಕೆಗೆ ಪಾವತಿ ಮಾಡಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಇಂತಹ ತೆರಿಗೆ ಮುರುಗಡೆಗಳು ಸುತ್ತೋಲೆಯಲ್ಲಿ ನೀಡಿರುವ ಸೂಚನೆಗಳ ಉಲ್ಲಂಘನೆಯಾಗಿರುತ್ತದೆ. ತೆರಿಗೆ ಮುರುಗಡೆಯ ದಿನಾಂಕವು ಮುಂದಿನ ದಿನಗಳಲ್ಲಿ ಅಧಿಸೂಚನೆಗೊಳಗಿದ್ದು ಅದರನ್ವಯ ಮುರುಗಡೆ ಮಾಡಿದ ತೆರಿಗೆಯನ್ನು ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ವಿದ್ಯುನ್ಮಾನ ವ್ಯವಸ್ಥೆಯ ಮೂಲಕವೇ ಪಾವತಿ (e-payment) ಮಾಡಬೇಕಾಗುತ್ತದೆ. ಈ ರೀತಿಯಾಗಿ ಪಾವತಿ ಮಾಡಬೇಕಾದರೆ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿಯಲ್ಲಿ ಮೊದಲೇ ನೋಂದಣಿ ಪಡೆದಿರಬೇಕಾಗಿರುತ್ತದೆ. ನೋಂದಣಿ ಪಡೆಯಲು ಅನುಸರಿಸಬೇಕಾದ ಕ್ರಮವನ್ನು ಪ್ರತ್ಯೇಕವಾಗಿ ಲಗತ್ತಿಸಿದೆ.

ಶ್ರೀ ಹೆಚ್.ವಿ. ವಿಶ್ವ, ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು (ಮಾನವ ಸಂಪನ್ಮೂಲ ಅಭಿವೃದ್ಧಿ), ವಾಣಿಜ್ಯ ತೆರಿಗೆ ಕಾರ್ಯಾಲಯ, ಗಾಂಧಿನಗರ, ಬೆಂಗಳೂರು-560 009 ಇವರನ್ನು ಈ ಉದ್ದೇಶಕ್ಕಾಗಿ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಸದರಿ ಅಧಿಕಾರಿಯವರನ್ನು ದೂರವಾಣಿ ಸಂಖ್ಯೆ 080-22250307, e-mail ವಿಳಾಸ [jjccthrd@gmail.com](mailto:jjccthrd@gmail.com) ಮೂಲಕ ಸಂಪರ್ಕಿಸಬಹುದಾಗಿರುತ್ತದೆ.

ಆದುದರಿಂದ ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ತೆರಿಗೆ ಮುರುಗಡೆ ಪ್ರಾಧಿಕಾರಗಳು ಕಡ್ಡಾಯವಾಗಿ ನೋಂದಣಿ ಪಡೆಯಬೇಕೆಂಬ ಸೂಚನೆಯನ್ನು ನೀಡಬೇಕೆಂದು ಕೋರುತ್ತೇನೆ.

ಆದರಗಳೊಂದಿಗೆ,

ತಮ್ಮ ವಿಶ್ವಾಸಿ,

ಶ್ರೀ ರವಿಕುಮಾರ್. ಪಿ.,  
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,  
ಇಂಧನ ಇಲಾಖೆ,  
ವಿಕಾಸ ಸೌಧ, ಬೆಂಗಳೂರು.

ACS, ENERGY

4/1/2018



**Note on Provision and Procedure for Compulsory Registration of TDS Authorities  
under the Karnataka Goods and Services Tax Act, 2017**

The Karnataka Value Added Tax Act, 2003 was in force during the period from 01.04.2005 to 30.06.2017. The Karnataka Goods and Services Tax Act, 2017 (hereinafter refer to as “ the KGST Act”), the Central Goods and Services Act, 2017 (hereinafter refer to as “the CGST Act”) and the Integrated Goods and Services Tax Act,2017 (hereinafter refer to as “the IGST Act”), have come into force with effect from 1<sup>st</sup> July 2017.

2. Under the provisions of section 51 of the KGST Act, 2017, Notification has been issued by the Government of Karnataka vide Notification (7/2017) No FD 47 CSL 2017 dated 15-09-2017 mandating the following entities as the TDS Authorities.

- (a) A Department or Establishment of the Central Government or State Government; or
- (b) Local Authority; or
- (c) An Authority or a Board or any other Body,-
  - (i) set up by an Act of Parliament or a State Legislature; or
  - (ii) established by any Government, with fifty-one percent or more participating by way of equity or control, to carry out any function;
- (d) Society established by the Central Government or the State Government or a Local Authority under the Societies Registration Act, 1860 (Central Act 21 of 1860);
- (e) Public sector undertakings:

(hereafter in this section refer to as “the Deductor” ) to deduct SGST (State GST) at the rate of 1% and CGST ( Central GST) at 1% from the payments made or credited to the supplier of taxable goods or services or both, where total value of such supply, under the contract which exceeds two lakh and fifty thousand rupees. However, no deduction shall be made if the location of the supplier and the place of the supply is in a State which is different from the State of registration of recipient. At present, the provision relating to TDS is put on hold and the same will be brought into force from the date which will be notified later.

3. Every person who is required to deduct tax under section 51, whether or not separately registered under this Act, shall be required to be registered as TDS Authorities under Section 24 of the KGST Act. The following procedure is prescribed for obtaining registration.

- (i) Every TDS Authority is required to have in lieu of Permanent Account Number (PAN) shall have a Tax Deduction and Collection Account Number (TAN) issued under the Income Tax Act, 1961 (Central Act 43 of 1961) in order to be eligible for grant of registration.
- (ii) Such a TDS Authority before applying for registration, shall declare its TAN , Mobile Number. E-mail Address, in **Part-A** of Application for

registration in **FORM GST 07** on the notified Common Goods and Services Tax Portal for facilitating registration, payment of tax, furnishing of returns etc.,

- (iii) On successful verification of Tax Deduction and Collection Account Number, Mobile Number and E-mail Address a temporary reference number will be generated and communicated to the applicant on the said mobile number and E-mail address.
- (iv) Using the above reference number generated, the applicant shall electronically submit an application in **Part-B** of **FORM GST REG-07**, duly signed and verified through electronic verification code, along with documents specified in the said Form at the common portal .
- (v) The Local SGST Officer / Proper Officer may grant registration after due verification and issue a Registration Certificate in **FORM GST REG-06** within a period of three working days from the date of submission of the application.
- (vi) Upon enquiry or pursuant to any other proceedings under the act, if the Local SGST Officer / Proper Officer is satisfied that a person to whom a certificate of registration in **FORM GST REG-06** has been issued is no longer liable to deduct tax at source under section 51, the said officer may cancel the registration after duly following the procedure stipulated in Rule 22, and such cancellation shall be communicated to the said person electronically in **FORM GST REG-08**.

\*\*\*\*\*







ಕರ್ನಾಟಕ ಸರ್ಕಾರ  
ವಾಣಿಜ್ಯ ತೆರಿಗೆಗಳ ಇಲಾಖೆ

ಸಂಖ್ಯೆ:ರಾತೆಸಆ/ಎಲ್‌ಜಿಎಸ್‌ಟಿ-190/ಮೈ/17-18 ರಾಜ್ಯ ತೆರಿಗೆ ಸಹಾಯಕ ಅಯುಕ್ತರವರ ಕಛೇರಿ,  
ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ-190,  
ಮೈಸೂರು, ದಿ:09ನೇ ಜನವರಿ 2018.

ತಿಳುವಳಿಕೆ ಪತ್ರ

ಮಾನ್ಯರ,



ವಿಷಯ: ಸರಕು ಮತ್ತು ಸೇವಾ ತೆರಿಗೆಗಳ ಕಾಯ್ದೆಯಡಿಯಲ್ಲಿ ತೆರಿಗೆ ಮುರುಗಡೆ ಪ್ರಾಧಿಕಾರಗಳು (TDS Authorities) ನೋಂದಣಿ ಪಡೆಯುವ ಬಗ್ಗೆ.

\*\*\*\*\*

ಸರಕು ಮತ್ತು ಸೇವಾ ತೆರಿಗೆ ಕಾನೂನು ದೇಶಾದ್ಯಂತ ದಿನಾಂಕ :01.07.2017 ರಿಂದ ಬಂದಿರುತ್ತದೆ. ಸರಕು ಮತ್ತು ಸೇವಾ ತೆರಿಗೆಯು ಕೇಂದ್ರ ಮತ್ತು ರಾಜ್ಯಗಳೆರಡೂ ಏಕ ಕಾಲಕ್ಕೆ ಒಂದೇ ತೆರಿಗೆ ವ್ಯಾಪ್ತಿ ಅಥವಾ ನೆಲೆಗಟ್ಟಿನಲ್ಲಿ ಸರಕು ಮತ್ತು ಸೇವೆಗಳ ಮೇಲೆ ವಿಧಿಸುವ ದ್ವಿಮುಖ ತೆರಿಗೆಯಾಗಿರುತ್ತದೆ. ಕರ್ನಾಟಕ ಸರಕು ಮತ್ತು ಸೇವಾ ತೆರಿಗೆಗಳ ಕಾಯ್ದೆ 2017ರ ಕಲಂ 24ರ ಅಡಿಯಲ್ಲಿ ತೆರಿಗೆ ಮುರುಗಡೆ ಮಾಡುವ ಪ್ರಾಧಿಕಾರಗಳು ಕಡ್ಡಾಯವಾಗಿ ನೋಂದಣಿ ಪಡೆಯಬೇಕಾಗಿರುತ್ತದೆ.


ದಿನಾಂಕ : 01-07-2017 ರಿಂದ ಸರಕು ಮತ್ತು ಸೇವಾ ತೆರಿಗೆಗಳ ಕಾಯ್ದೆಯು ಜಾರಿಗೆ ಬಂದಿದ್ದರೂ ವಾಣಿಜ್ಯ ತೆರಿಗೆ ಇಲಾಖೆಯ ಸುತ್ತೋಲೆ ಸಂಖ್ಯೆ 07/2017-18 ದಿನಾಂಕ:18-07-2017ರನ್ವಯ ಮುಂದಿನ ಅದೇಶದವರೆಗೆ ತೆರಿಗೆ ಮುರುಗಡೆ ಮಾಡಬಾರದೆಂದು ಸೃಷ್ಟಿಕರಣ ನೀಡಲಾಗಿದೆ. ತೆರಿಗೆ ಮುರುಗಡೆಯ ದಿನಾಂಕವು ಮುಂದಿನ ದಿನಗಳಲ್ಲಿ ಅಧಿಸೂಚನೆಗೊಳ್ಳಲಿದ್ದು ಅದರನ್ವಯ ಮುರುಗಡೆ ಮಾಡಿದ ತೆರಿಗೆಯನ್ನು ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ವಿದ್ಯುನ್ಮಾನ ವ್ಯವಸ್ಥೆಯ ಮೂಲಕವೇ ಪಾವತಿ (E-payment) ಮಾಡಬೇಕಾಗುತ್ತದೆ. ಈ ರೀತಿಯಾಗಿ ಪಾವತಿ ಮಾಡಬೇಕಾದರೆ ಸರಕು ಮತ್ತು ಸೇವಾ ತೆರಿಗೆಗಳ ಕಾಯ್ದೆಯಡಿಯಲ್ಲಿ ಮೊದಲೇ ನೋಂದಣಿ ಪಡೆದಿರಬೇಕಾಗಿರುತ್ತದೆ.

ನೀವು ಈ ಕಛೇರಿಯ ಕ್ಷೇತ್ರವ್ಯಾಪ್ತಿಗೊಳಪಡುವ ಮುರುಗಡೆ ಪ್ರಾಧಿಕಾರಿಯಾಗಿ ಕ.ಪೌ.ತ.ಕಾಯ್ದೆ-2003 ರಡಿ ನೋಂದಣಿ ಹೊಂದಿದ ಕಾರಣ ಪ್ರಸ್ತುತ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಅಧಿನಿಯಮ 24 ರಡಿ ನೋಂದಣಿ ಪಡೆಯಬೇಕಾಗಿರುತ್ತದೆ. ಆದ್ದರಿಂದ ಈ ತಿಳುವಳಿಕೆ ಪತ್ರ ನಿಮಗೆ ಜಾರಿಯಾದ ತಕ್ಷಣ ಈ ಪತ್ರಕ್ಕೆ ಲಗತ್ತಿಸಲಾದ "Note"ನಲ್ಲಿ ಸೂಚಿಸಿರುವ ಕ್ರಮಗಳನ್ನು ಅನುಸರಿಸಿ ನೋಂದಣಿಗಾಗಿ ಜಾಲತಾಣದಲ್ಲಿ ಅರ್ಜಿಯನ್ನು ಸಲ್ಲಿಸಿ ನೋಂದಣಿ ಪಡೆದುಕೊಳ್ಳಲು ಈ ಮೂಲಕ ಸೂಚಿಸಲಾಗಿದೆ.

ತಮ್ಮ ವಿಶ್ವಾಸಿ,

ರಾಜ್ಯ ತೆರಿಗೆ ಸಹಾಯಕ ಅಯುಕ್ತರು of State Tax  
ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ-190, ಮೈಸೂರು.

To.  
Channarayana Eeo Sappher  
Chercon,  
08.ತಿ.9. Vijaynagar 11 Stage  
Hankal, Mysuru.



Note on Provision and Procedure for Compulsory Registration of TDS Authorities under the Karnataka Goods and Services Tax Act, 2017

The Karnataka Value Added Tax Act, 2003 was in force during the period from 01.04.2005 to 30.06.2017. The Karnataka Goods and Services Tax Act, 2017 (hereinafter refer to as "the KGST Act"), the Central Goods and Services Act, 2017 (hereinafter refer to as "the CGST Act") and the Integrated Goods and Services Tax Act, 2017 (hereinafter refer to as "the IGST Act"), have come into force with effect from 1<sup>st</sup> July 2017.

2. Under the provisions of section 51 of the KGST Act, 2017, Notification has been issued by the Government of Karnataka vide Notification (7/2017) No FD 47 CSL 2017 dated 15-09-2017 mandating the following entities as the TDS Authorities.

- (a) A Department or Establishment of the Central Government or State Government; or
- (b) Local Authority; or
- (c) An Authority or a Board or any other Body,-
  - (i) set up by an Act of Parliament or a State Legislature; or
  - (ii) established by any Government, with fifty-one percent or more participating by way of equity or control, to carry out any function;
- (d) Society established by the Central Government or the State Government or a Local Authority under the Societies Registration Act, 1860 (Central Act 21 of 1860);
- (e) Public sector undertakings;

(hereafter in this section refer to as "the Deductor" ) to deduct SGST (State GST) at the rate of 1% and CGST ( Central GST) at 1% from the payments made or credited to the supplier of taxable goods or services or both, where total value of such supply, under the contract which exceeds two lakh and fifty thousand rupees. However, no deduction shall be made if the location of the supplier and the place of the supply is in a State which is different from the State of registration of recipient. At present, the provision relating to TDS is put on hold and the same will be brought into force from the date which will be notified later.

3. Every person who is required to deduct tax under section 51, whether or not separately registered under this Act, shall be required to be registered as TDS Authorities under Section 24 of the KGST Act. The following procedure is prescribed for obtaining registration.

- (i) Every TDS Authority is required to have in lieu of Permanent Account Number (PAN) shall have a Tax Deduction and Collection Account Number (TAN) issued under the Income Tax Act, 1961 (Central Act 43 of 1961) in order to be eligible for grant of registration.
- (ii) Such a TDS Authority before applying for registration, shall declare its TAN , Mobile Number, E-mail Address, in Part-A of Application for

registration in FORM GST 07 on the notified Common Goods and Services Tax Portal for facilitating registration, payment of tax, furnishing of returns etc.,

- (iii) On successful verification of Tax Deduction and Collection Account Number, Mobile Number and E-mail Address a temporary reference number will be generated and communicated to the applicant on the said mobile number and E-mail address.
- (iv) Using the above reference number generated, the applicant shall electronically submit an application in Part-B of FORM GST REG-07, duly signed and verified through electronic verification code, along with documents specified in the said Form at the common portal .
- (v) The Local SGST Officer / Proper Officer may grant registration after due verification and issue a Registration Certificate in FORM GST REG-06 within a period of three working days from the date of submission of the application.
- (vi) Upon enquiry or pursuant to any other proceedings under the act, if the Local SGST Officer / Proper Officer is satisfied that a person to whom a certificate of registration in FORM GST REG-06 has been issued is no longer liable to deduct tax at source under section 51, the said officer may cancel the registration after duly following the procedure stipulated in Rule 22, and such cancellation shall be communicated to the said person electronically in FORM GST REG-08.

\*\*\*\*\*